

ಅರಿವು - ೨

ಬಿ.ಎ. ಶ್ರೀತೀಯ ಸೆಮಿಸ್ಪರ್ದೊ ಕನ್ನಡ ಆವಶ್ಯಕ ಪಠ್ಯಪ್ರಮುಖಕ್ಕೆ
(೨೦೧೮-೧೯, ೨೦೧೯-೨೦, ೨೦೨೦-೨೧ ನೇಯ ಶೈಕ್ಷಣಿಕ ವರ್ಷಗಳಿಗಾಗಿ)

ಪ್ರಥಾನ ಸಂಪಾದಕರು
ಮೈಂದ್ರಾಜ್ ಚಿಂತಾಮಣಿ

ಕಾರ್ಯಕ್ರಿವಾಳಹಕ ಸಂಪಾದಕರು
ಡಾ. ಮೀನಾಕ್ಷಿ ಬಾಳಿ

ಸಂಪಾದಕರು
ಡಾ. ಮಲ್ಲಿಕಾಚುನ ಮೇತ್ರಿ
ಶ್ರೀ ಬಿ. ಎಸ್. ಹಡಲಗೇರಿ



ಪ್ರಸಾರಾಂಗ
ಅಕ್ಷಮಹಾದೇವ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ

ಫೋಟೋ 1 – ಕನ್ನಡ ಜಗತ್ತು

(ಅ) ತಾತ್ಕಾರ್ಥಿಕ ಲೇಖನ/ಪ್ರಬಂಧ

ಕನ್ನಡಿಗರ ಮಾತೃಭಾಷಾ ಪ್ರಜ್ಞೀಯ ಇತಿಹಾಸ

–ಡಾ. ಎಂ. ಎಂ. ಕಲಬುಗಿ

ಮಾತೃದೇವೋಭವ..” ಇತ್ಯಾದಿ ಉಪನಿಷದ್ವಾಕ್ಯಗಳ ಸಾಲಿನಲ್ಲಿ ಇಂದು ‘ಮಾತೃಭೂಮಿ ದೇವೋಭವ’ “ಮಾತೃಭಾಷಾ ದೇವೋಭವ” ಎಂಬ ಹೇಳಿಕೆಗಳು ಬೆಲೆ ಪಡೆದಿದೆ. ಇವುಗಳಲ್ಲಿ ನಮ್ಮ ಪ್ರಾಚೀನರಿಗೆ ಮೂರ್ಕರೂಪದ ‘ಮಾತೃಭೂಮಿ’ ಅಸ್ತಿ ಎನಿಸಿದಂತೆ ಅಮೂರ್ಕರೂಪದ ‘ಮಾತೃಭಾಷೆ’ ಅಸ್ತಿ ಎನಿಸಿದ್ದಿತೇ? ಒಂದು ಹೇಳಿ ಎನಿಸಿದ್ದರೆ ಮಾತೃಭೂಮಿ ರಕ್ಷಣೆ, ವಿನ್ಯಾಸಗಳಿಗಾಗಿ ಇತಿಹಾಸದ್ವಾಕ್ಯಕ್ಕೂ ಯುದ್ಧರೂಪದ ಚರ್ಮಿವರಂತಿಗಳಲ್ಲಿ ತೊಡಗಿದ ಇವರು, ಮಾತೃಭಾಷೆಯ ರಕ್ಷಣೆ, ವಿನ್ಯಾಸಗಳ ಬಗ್ಗೆ ತಳೆದ ನಿಲವುಗಳೇನು? ಈ ಪ್ರಶ್ನೆಗಳನ್ನು ಎತ್ತಿ, ಉತ್ತರ ಹುಡುಕುವ ಪ್ರಯತ್ನವನ್ನು ಈ ವರೆಗೆ ಯಾರೂ ಮಾಡಿದಂತಿಲ್ಲ.

ಕವಿರಾಜಮಾರ್ಗಕಾರ, ಹಂಪ, ಅಂಡಯ್ಯ ಮೌದಲಾದವರ ಕಾವ್ಯಗಳಲ್ಲಿ, ನಾಡಿನ ತುಂಬ ಹರಡಿರುವ ಶಾಸನಗಳಲ್ಲಿ ಆಗಾಗ ಮಿಂಚುವ ವಾಕ್ಯಗಳನ್ನು ಅಯ್ಯಸೊಂಡು, ‘ಮಾತೃಭೂಮಿ’ಯ ಬಗ್ಗೆ ಪ್ರಾಚೀನರ ಬಲುಮೇ ಎಂತಹದು? ಅದನ್ನು ಅನುಷ್ಠಾನಗೊಳಿಸುವಲ್ಲಿ ಅವರು ತಳೆದ ನಿಲವುಗಳೇನು? ಎಂಬುದನ್ನು ಗುರುತಿಸುವಂತೆ, ‘ಮಾತೃಭಾಷೆಯ ಬಗ್ಗೆ ಅವರ ಬಲುಮೇ ಎಂತಹದು? ‘ಮಾತೃಭಾಷೆ’ಯ ಮಾಧ್ಯಮದ ಬಗ್ಗೆ ಅವರ ನಿಲಮೇಯೇನು? ಎಂಬುದನ್ನು ಗುರುತಿಸಬಹುದಾಗಿದೆ. ಇದರಿಂದ ಮಾತೃಭಾಷಾಪ್ರೇಮ ಮತ್ತು ಮಾತೃಭಾಷಾಮಾಧ್ಯಮ ಸಮಸ್ಯೆಗಳನ್ನು ಅಂದು ಅವರು ಪರಿಹರಿಸಿಕೊಂಡ ರೀತಿಗಳು, ಭಾಷಾಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಇಂದಿನ ನಮಗೆ ಮಾರ್ಗದರ್ಶಿಯಾಗುವ ಸಾಧ್ಯತೆ ಇದೆ.

ಭಾವನೆಗಳ ವಿನಿಮಯಕ್ಕೂನುಗ ಒಂದು ಜನಾಂಗದ ಪ್ರಜೆಗಳು ಪರಸ್ಪರ ಒಟ್ಟಿಕೊಂಡ ಮೌಲಿಕ ಧ್ವನಿವ್ಯವಸ್ಥೆಯೇ ಭಾಷೆ, ಸಂಪರ್ಕ ಪ್ರಯೋಜನವೇ ಮೂಲತಃ ಅದರ ಉದ್ದೇಶವಾದುದರಿಂದ ಭಾಷೆಯೆಂದರೆ ‘ಸಂಪರ್ಕಭಾಷೆ’ ಎಂದೇ ಅರ್ಥ. ಯಾವುದೇ ಇಂಥ ಭಾಷೆ ತಲೆಮಾರಿನಿಂದ ತಲೆಮಾರಿಗೆ ನಡೆದುಬಂದು, ಪ್ರಯೋಜನಾತ್ಮಕ ಸಂಬಂಧವನ್ನೂ ಮೀರಿ, ಭಾವನಾತ್ಮಕ ಸಂಬಂಧವನ್ನು ಪಡೆಯುವಲ್ಲಿ ಅದಕ್ಕೆ ‘ಸಂಪರ್ಕಭಾಷೆ’ಯ ಸಾಫಾತಪ್ಪಿ ‘ಮಾತೃಭಾಷಾ’ ಪಟ್ಟಿ ಪ್ರಾಪ್ತವಾಗುತ್ತದೆ.

ಯಾವುದೇ ಜನಾಂಗದಲ್ಲಿ ‘ಭಾಷೆಯ ಬಗ್ಗೆ ಅಜ್ಞಾದ ಜಾನಪದರು’, ‘ಭಾಷೆಯ ಬಗ್ಗೆ ಪ್ರಾಜ್ಞಾದ ನಾಗರಿಕರು’ ಎಂದು ಎರಡು ವರ್ಗಗಳು ಕಂಡುಬರುತ್ತವೆ. ಜಾನಪದರಿಗೆ ತಾವು ಆಡುವ ಭಾಷೆಯ ಬಗ್ಗೆ ಆದರಷ್ಟೂ ಇರುವುದಿಲ್ಲ. ಅನಾದರಪ್ತಾ ಇರುವುದಿಲ್ಲ. ಅಗತ್ಯಕ್ಕೆ ತಕ್ಷಂತ ಬಳಸುತ್ತ ಹೋಗುವ ಇವರದು ಭಾಷೆಯ ಬಗ್ಗೆ ದಿವ್ಯ ನೀರಾಕ್ಷೇ.

1. ‘ಮಾತೃಭಾಷಿ’ಗಾಗಿ ಪ್ರಾಚೀನ ಕಾಲದ ವೀರರು ಹೋರಾಡಿ ಮಹಿಳೆಯವರಾದರೂ ಅಲ್ಲಿ ಮಾತೃಭಾಷಿಗಿಂತ ಒಡಿಯನ್ನು ‘ಜೋಳದ ಪಾಮಿಯೇ ಪ್ರಥಾನವಾಗಿದ್ದಿತು.

ಹಾಗರಿಕರು ಹೀಗಲ್ಲ. ಇವರು ‘ಅನ್ಯಭಾಷೆ’ಯೊಂದಿಗೆ ಪ್ರಯೋಜನಾತ್ಮಕ ಸಂಬಂಧವನ್ನಿಟ್ಟುಕೊಳ್ಳಬಲ್ಲರು; ತಮ್ಮ ಭಾಷೆಯೊಂದಿಗೆ ಭಾವನಾತ್ಮಕ ಸಂಬಂಧವನ್ನಿಟ್ಟುಕೊಂಡು ಮಾತೃಸಾಫಂದಲ್ಲಿ ಗೌರವಿಸಬಲ್ಲರು. ಎರಡಕ್ಕೂ ವೈಚಾರಿಕ, ಸಾಹಿತ್ಯಕಸ್ತರಗಳಲ್ಲಿ ದುಡಿಯುವ ನಾಮಧ್ಯಾವಿರುವುದೆಂದು ಕಂಡುಕೊಂಡ ಇವರು, ಇವುಗಳ ಶಕ್ತಿಕೋಶಗಳನ್ನು ಶೋಧಿಸುತ್ತ, ಬಲಪಡಿಸುತ್ತ, ವಿಸ್ತರಿಸುತ್ತ ನಡೆಯುತ್ತಾರೆ. ಇವರಿಂದ ಭಾಷೆಗೆ ‘ಮಾತೃಮರ್ಯಾದೆ’ ಮತ್ತು ಯಾವುದೇ ಸಂದರ್ಭಕ್ಕೆ ಮಣಿಯುವ ‘ಮಾಧ್ಯಮಾಳಕೆ’ ಪ್ರಾಪ್ತವಾಗುತ್ತದೆ. ಪ್ರಾಚೀನ ಕರ್ನಾಟಿಕದ ಇಂಥ ಹಾಗರಿಕ ಜನಾಂಗಗಳೆಂದರೆ ಉನ್ನತವರಗಳಕ್ಕೆ ಸೇರಿದ ಬ್ರಾಹ್ಮಣ ಜ್ಯೇಂದ್ರ, ವಿರಜೀವಗಳೇ ಆಗಿರುವದರಿಂದ ಪ್ರಾಚೀನದ ಮಾತೃಭಾಷಾ ಬಲುಮೇ, ಮಾತೃಭಾಷಾ ಮಾಧ್ಯಮದ ನಿಲುಮೆಗಳೆಂದರೆ ಈ ಮೂರು ಜನಾಂಗಗಳ ಬಲುಮೇ ನಿಲುಮೆಗಳೇ ಆಗಿವೆ.

ಧಾರ್ಮಿಕ ಮಾನದಂಡದಿಂದಲೇ ಬದುಕಿನ ಸರ್ವಕ್ರಿಯೆಗಳಿಗೆ ಬೆಲೆಕಟ್ಟಿದ್ದ ಕಾಲವದು. ಈ ಧೋರಣೆಯಿಂದ ಭಾಷೆಯೂ ಮುಕ್ತವಾಗಿರಲಿಲ್ಲ. ನಮಾಜದಲ್ಲಿ ಮೂಲತಃ ಒಳ್ಳಿಯ ಉದ್ದೇಶದಿಂದ ಕಲ್ಪಿಸಿರಬಹುದಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶಾದ್ರು ವರ್ಗಗಳಲ್ಲಿ ಕ್ರಮೇಣ ತಾರತಮ್ಯವನ್ನು ಆರೋಪಿಸಿ, ಅದನ್ನು ಪ್ರತಿಷ್ಠೆ-ಶೋಷಣೆಗಳ ಸಾಧನವಾಗಿ ಪರಿವರ್ತಿಸಿಕೊಂಡಂತೆ, ಮೂಲತಃ ಒಳ್ಳಿಯ ಉದ್ದೇಶದಿಂದ ಕಲ್ಪಿಸಿರಬಹುದಾದ ದೇವವಾಣಿ, ಜನವಾಣಿಗಳೆಂಬ ವರ್ಗೀಕರಣದಲ್ಲಿ ತಾರತಮ್ಯದ ಕಂದರವನ್ನು ರೂಪಿಸಿ, ಅಲ್ಲಿಯೂ ಪ್ರತಿಷ್ಠೆ-ಶೋಷಣೆಗಳ ದಾರಿಯನ್ನು ಹುಡುಕಿಕೊಂಡಿತು, ಬ್ರಾಹ್ಮಣ ನಮಾಜ. ಇದರಿಂದಾಗಿ ಬ್ರಾಹ್ಮಣರ ಕೈಯಲ್ಲಿ ಜನವಾಣಿಯಾದ ಕನ್ನಡವು ಬರಹಕ್ಕೆ ಎರವಾಗಿ ಆಡುಮಾತಿನ ಅವಸ್ಥಿಗೆ ಇದರೆ, ಸಂಸ್ಕಾರವು ಬರವಣಿಗೆಗೆ ಮಾನ್ಯವಾಗಿ ಧರ್ಮಭಾಷೆಯ ಅಂತಸ್ಥಿಗೇರಿತು.

ಮೂಲತಃ ಆರ್ಯಾದ ಬ್ರಾಹ್ಮಣರಿಗೆ ದ್ರಾವಿಡರ ಬದುಕಿನ ಸರ್ವಚಟ್ಟಿವಟಿಕೆಗಳೆಲ್ಲ ಶಾದ್ರುಸಮಾನ. ದ್ರಾವಿಡರ ಭಾಷೆಗಳಲ್ಲಿಯಾದ ಕನ್ನಡದ ವಿಷಯವಾಗಿಯೂ ಅವರು ಕೇಳಬಾವನೆ ತಾಳಿದುದು ಸ್ವಾಭಾವಿಕವೇ ಆಗಿದೆ. ಇದರಿಂದಾಗಿ ಅನಿವಾರ್ಯ ಪ್ರಸಂಗದ ಶಾದ್ರುನ ಉಪಯೋಗದಂತೆ ಕನ್ನಡವನ್ನು ಅವರು ಸೀಮಿತವಾಗಿ ಬಳಸುತ್ತೊಡಗಿದರು. ಮೇಲಾಗಿ ಸಂಸ್ಕಾರವೆಂದರೆ ಪಾಂಡಿತ್ಯ-ಪಾವಿತ್ರಗಳ ದ್ಯೂತಕವೆಂಬ ಭೂಮಿ, ಇವರು ಕನ್ನಡವನ್ನು ಇನ್ನೂ ಕೇಳಾಗಿ ಕಾಣವಂತೆ ಮಾಡಿತು. ಇವುಗಳಿಗಿಂತ ಮುಖ್ಯವಾದ ಇನ್ನೊಂದು ವಿಷಯವಿದೆ. ಅದು ಪ್ರತಿಷ್ಠಿತ ಜನಾಂಗಕ್ಕೆ ಸಮಾಜದಲ್ಲಿ ಯಾವುದರ ಬಗ್ಗೆಯೂ ಗಾಢವಾದ ಸಂಬಂಧ ಇರುವುದಿಲ್ಲ. ಹೊತ್ತು ಬಂದಂತೆ ಹೊರಳಬಲ್ಲ ಅವಕಾಶವಾದಿಗಳವರು. ಈ ಮನೋಭಾವ ಅವರಿಗೆ ಯಾವುದೇ ಭಾಷೆಯನ್ನು

ಗಟ್ಟಿಯಾಗಿ ಅಪ್ರಿಕೊಳ್ಳಲು ಅಸ್ವದ ನೀಡುವುದಿಲ್ಲ. ಯಾವುದೇ ಭಾಷೆ ‘ಮಾತೃಭಾಷೆ’ಯಾಗಿರುವುದು ಭಾವನಾಪ್ರಥಾನ ಜನಾಂಗದಲ್ಲಿ ಇದಕ್ಕೆ ವಿರುದ್ಧವೆನ್ನುವಂತೆ ಬುದ್ಧಿಪ್ರಥಾನವಾಗಿರುವ ಬ್ರಾಹ್ಮಣ ಜನಾಂಗಕ್ಕೆ ಯಾವುದೇ ಭಾಷೆ ಮಾತೃಭಾಷೆಯಾಗದು ತೀರ ಸ್ವಾಭಾವಿಕವಾಗಿದೆ. ಹೀಗಾಗಿ ಬ್ರಾಹ್ಮಣರ ಮನದಲ್ಲಿ ಕನ್ನಡದ ಬಗ್ಗೆ ಮಾತೃಭಾಷಾವಾಷ್ಯಮೋಹನವಾಗಲೀ, ಮಾಧ್ಯಮಕ್ಕೆ ಹದಗೊಳಿಸಬೇಕೆಂಬ ಆಸಕ್ತಿಯಾಗಲೀ ಸುಳಿಯಲಿಲ್ಲ. ಬಹುಶಃ 15ನೆಯ

ಶತಮಾನದವರೆಗೂ ಕನ್ನಡದ ಬಗ್ಗೆ ಸ್ವಲ್ಪ ಹೇಳು ಕಡಿಮೆ ಇದೇ ಮನೋಭಾವ ಅವರಲ್ಲಿ ಗಟ್ಟಿಯಾಗಿ ಬೇರೂರಿದ್ದಿತು. ಆದರೆ ನಹ ಜನಾಂಗಗಳಾದ ಜ್ಯೇನ, ಅದಕ್ಕಿಂತ ವೀರಶೈವಗಳು ಮಾತೃಭಾಷೆಯಮೂಲಕ ಸಾಧಿಸಿದ

2. ಪಾಮರ ಪರಿಸರವನ್ನು ಸೇರಿದಂತೆ ಯಾವುದೇ ಕೃತಿಗೆ ಭಿನ್ನಪಾಠಗಳು ಬೆಳೆಯುತ್ತ ಹೋಗುವುದು ಸ್ವಾಭಾವಿಕ. ತತ್ತ್ವಗ್ರಂಥಗಳನ್ನು ಈ ಅಪಾಯದಿಂದ ರಕ್ಷಿಸುವ ಸಲುವಾಗಿ ಒಂದು ಮೀನಲು ಭಾಷೆ (ಸಂಸ್ಕೃತ)ಯನ್ನು ಬಳಸಿದರೆಂದು ತೋರುತ್ತದೆ.

ಸಾಧನೆ, ಈಗ ಬ್ರಾಹ್ಮಣರ ಕಣ್ಣ ತೆರೆಯಿಸಿತು. ಕನ್ನಡ ಭಾಷೆಯ ವಿಷಯವಾಗಿ ಈ ವರೆಗೆ ಹಾಲಿಸಿಕೊಂಡು ಬಂದಿದ್ದ ಧೋರಣೆಯ ಬಗ್ಗೆ ಅವರಲ್ಲಿಯೇ ಮತಭೇದ ತಲೆದೋರಿ ವ್ಯಾಸಕೂಟ, ದಾಸಕೂಟ ಎಂಬ ಎರಡು ಪಷ್ಗನಳೇ ಅಸ್ತಿತ್ವದಲ್ಲಿ ಬಂದವು. ಭಾಷೆ ಕಾರಣವಾಗಿ ಮಾಡುವುತ್ತ ಹೀಗೆ ಎರಡು ಹೋಜಾದುದು, ಮಡಿವಂತರಿಗೂ ಪ್ರಾಂತಭಾಷಾಮಾಧ್ಯಮ ಅಂದು ಎಷ್ಟು ಅನಿವಾರ್ಯವಾಗಿದ್ದಿಂಬುದನ್ನು ಧ್ವನಿಸುತ್ತದೆ. ಜೊತೆಗೆ ಆ ಕಡೆ ವ್ಯಾಸಕೂಟವಾಗಿ ಕೆಲವರು ಉಳಿದುಕೊಂಡೆದು, ಇನ್ನೂ ಉಳಿದಿದ್ದ ಬ್ರಾಹ್ಮಣರ ಭಾಷಾ ಮಡಿವಂತಿಕೆಯ ಗೀಳನ್ನು ಧ್ವನಿಸುತ್ತದೆ. ಹೀಗೆ 15ನೆಯ ಶತಮಾನದ ಸಮಯಕ್ಕೆ ಬ್ರಾಹ್ಮಣರು ಪ್ರಾಂತಭಾಷಾಭಿಮುವಿಗಳಾಗಿ ನಡೆದರೂ ಕನಕದಾಸನಂತಹ ಶೂದ್ರನಷ್ಟು ಗಟ್ಟಿಯಾದ ಕನ್ನಡವನ್ನು ಮರಂದರದಾನ ಮೊದಲುಮಾಡಿ ಯಾವುದೇ ದಾಸರು ಬಳಸಿಲ್ಲವೆಂಬುದು ಇಲ್ಲಿ ಗಮನಿಸತಕ್ಕ ಅಂಶವಾಗಿದೆ. ಈ ತರುವಾಯ ಕನ್ನಡ ಭಾಷೆಯ ಬಗ್ಗೆ ಇದ್ದ ಮೀನಮೇಷವನ್ನು ಹರಿದೊಗೆದುದರ ಫಲವಾಗಿ

1. ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನೆಂಜು ತನ್ನ ಮೋಕ್ಷವ
ಗಳಿಸಿಕೊಂಡರೆ ನಾಲದೇ ಸಂಸ್ಕೃತದಲಿನ್ನೇನು॥

2. ಕೃತಿಪತಿಕಫಾಸ್ವಿತವೇನಿವ ಪ್ರಾ
ಕೃತವೇ ತಾ ಸಂಸ್ಕೃತವೇನಿಸಿ ನ
ದೃತಿಯನೀವುದು ಭಕ್ತಿಪೂರ್ವಕ ಕೇಳಿ ಹೇಳ್ಣಿರಿಗೆ॥

3. ಪ್ರಾಕೃತೋಕ್ತಿಗಳಿಂದು ಬರಿದೆ ಮು
ಹಾಕೃತಷ್ವರು ಜರೆವರಲ್ಲದೆ
ಸ್ವೇಕೃತವ ಮಾಡದಲೇ ಬಿಡುವರೆ ಸುಜನರಾದವರು॥
ಶ್ರೀಕೃತಿಪತಿಯಮಲ ಗುಣಗಳು
ಈ ಕೃತಿಯೋಜುಂಟಾದ ಬಳಿಕೆ
ಪ್ರಾಕೃತವೇ ಸಂಸ್ಕೃತದ ಸಡಗರವೇನು ಸುಗುಣರಿಗೆ॥

ಎಂಬ ಫೋಷನೆಗಳು ಮಹಾಲೀಗರಂಗ (1700), ಜಗನ್ನಾಥದಾಶ (1775), ಕರ್ಜಗಿದಾನ (1780)ರ ಬಾಯಿಯಿಂದ ಕೇಳಿಬರಹತ್ತಿದ್ದವು.

ಇದೇ ರೀತಿ ಬ್ರಾಹ್ಮಣರೇ ಅದ ಶ್ರೀವೈಷ್ಣವರು 11ನೇಯ ಶತಮಾನದಪ್ಪು ಮೊರ್ವದಲ್ಲಿ ಈ ನಾಡನ್ನು ಪ್ರವೇಶಿಸಿದರೂ 17ನೇಯ ಶತಮಾನದ ವರೀಗೆ ಕನ್ನಡದಿಂದ ದೂರ ಉಳಿದರು. ಶಾದ್ವರ ಬಗ್ಗೆ ಒಂದಿಷ್ಟು ಉದಾರಧೋರಣೆಯಿಳ್ಳ ಈ ಮತಾನುಯಾಯಿಗಳು ಕನ್ನಡವನ್ನು ಏದು ಶತಮಾನಗಳ ಕಾಲ ಶಾದ್ವರಾಗಿ ಕಂಡುದು ಇತಿಹಾಸದ ಒಂದು ವೈಪರೀತ್ಯವೇ ಸರಿ.

ಮಾಡ್ರರು 9ನೇಯ ಶತಮಾನದ ಸುಮಾರಿಗೆ ಕನ್ನಡಕ್ಕೆ ಸ್ವಭೂ ಮರಾಠಿಯನ್ನು ತೋರಿದುದರ ಫಲವಾಗಿ ಬ್ರಾಹ್ಮಣರಿಂದ ಕುಮಾರವ್ಯಾಸಭಾರತ, ಜ್ಯೇಷ್ಠಿನಿಭಾರತಗಳಂಥ ಮಹಾಕೃತಿಗಳು ಹುಟ್ಟಿಬಂದವು. ಆದರೆ 18ನೇಯ ಶತಮಾನದಲ್ಲಿ ಪೇಶೇಯರು ಕನಾಟಕದ ಆಡಳಿತ ಸೂತ್ರವನ್ನು ಕೈವರಿ ಮಾಡಿಕೊಳ್ಳಬದೇ ತದ, ನಿಂತಕಾಲ ಮೇಲೆಯೇ ಕನ್ನಡವನ್ನು ಕೈಬಿಟ್ಟು, ಮರಾಠಿಯನ್ನು ಕೈಗೆತ್ತಿಕೊಂಡರು. ಪ್ರತಿಷ್ಟಿತ ಬ್ರಾಹ್ಮಣ ಕುಟುಂಬಗಳಲ್ಲಿ ಮರಾಠಿ ಮನೆಮಗನಂತೆ, ಕನ್ನಡ ಮಲಮಗನಂತೆ ಬದುಕುವುದನ್ನು ಈಗಲೂ ಗಮನಿಸಬಹುದು. ಮುಂದೆ 19ನೇಯ ಶತಮಾನದಲ್ಲಿ ಆಡಳಿತ ಸೂತ್ರ ಇಂಗ್ಲಿಷರ ಹಸ್ತಗತವಾದ ಕೂಡಲೇ ಮನೆತುಂಬಿದ ಮರಾಠಿಯನ್ನು, ಕೈಬಿಟ್ಟು ಇಂಗ್ಲಿಷ್‌ನ್ನು ಸ್ವಾಗತಿಸಿದ ಬ್ರಾಹ್ಮಣರು ಅವರಡರ ಮಣಿ ತೀರಿ ‘ಕನ್ನಡ ಚೆಳವಳಿ’ ಪ್ರಾರಂಭವಾಗುವಲ್ಲಿ ಧಾರ್ಮಿಕ ಬಂದು ಮತ್ತೆ ಮುಂಚೊಣಿಯಲ್ಲಿ ನಿಂತುಕೊಂಡರು. ಭಾಷೆಯ ಬಗ್ಗೆ ತೋರುವ ಈ ಸಮಯಾನುವರ್ತನ ಭಾವವನ್ನು ನೋಡಿದರೆ, ಪ್ರಾಚೀನ ಕನಾಟಕದ ಬ್ರಾಹ್ಮಣ ಜನಾಂಗ, ಸಂಸ್ಕೃತವನ್ನು ಬಿಟ್ಟೆ ಮಿಕ್ಕಭಾಷೆಗಳ ಕೂಡ ದುರುಪವಾದ (ಪ್ರಯೋಜನಾತ್ಮಕವಾದ) ಸಂಬಂಧವನ್ನಿಟ್ಟುಕೊಂಡುದು ಇತಿಹಾಸದ್ವಾಕ್ಷರ್ಶ ಸ್ವಷ್ಟವಾಗುತ್ತದೆ.

ಬ್ರಾಹ್ಮಣರಂತೆ ಜೈನರೂ ಕನ್ನಡಕ್ಕೆ ಪರಸೀಯರು. ಆದರೆ ತಾವು ನೆಲೆಸಿಂತ ಕನ್ನಡ ಪ್ರಾರ್ಥನೆ ಭಾಷೆಯನ್ನು ಬ್ರಾಹ್ಮಣರಂತೆ ಕೇವಲ ಸಂಪರ್ಕಭಾಷೆಯಾಗಿ ಪರಿಗಣಿಸದೆ ಮಾತ್ರಭಾಷೆಯನ್ನಾಗಿ ಸ್ವೀಕರಿಸಿದರು. ಜೊತೆಗೆ ಧಾರ್ಮಿಕ ವಿಚಾರಗಳ ಅಭಿವೃತ್ತಿಗಾಗಿ ಪ್ರಾರ್ಥನೆಯಂತೆ ಕನ್ನಡವನ್ನು ಬಳಸುವ ಮೂಲಕ, ತತ್ವಚಿಂತನೆಗೆ ಭಾಷಾಮಾರ್ಘಮ ಅಡ್ಡಿಯಾಗದೆಂಬುದನ್ನು ತೋರಿಸಿಕೊಟ್ಟರು. ಅಂದರೆ ಯಾವುದೇ ಭಾಷೆ ಸಂಪರ್ಕಭಾಷೆಯೂ ಆಗಬಲ್ಲದು, ಮಾತ್ರಭಾಷೆಯೂ ಆಗಬಲ್ಲದು, ಧರ್ಮಭಾಷೆಯೂ ಆಗಬಲ್ಲದು ಎಂಬ ನಿತ್ಯವನ್ನು ನಡೆದು ತೋರಿಸಿದರು. ಈಗ ಜೈನ ಧಾರ್ಮಿಕ ಸಾಹಿತ್ಯವನ್ನು ಪ್ರಾರ್ಥನೆಯಾದ್ಯಾಮದಿಂದ ಕನ್ನಡ ಮಾರ್ಘಮಕ್ಕೆ ವರ್ಗಾಯಿಸುವುದರ ಜೊತೆಗೆ ಕನ್ನಡದಲ್ಲಿಯೂ ಸ್ವತಂತ್ರವಾಗಿ ಸಾಹಿತ್ಯವನ್ನು ನಿರ್ಮಿಸಿದರು. ಆದರೆ ಈ ಕಾರ್ಯದಲ್ಲಿ ಇವರನ್ನು ಕಾಡಿದ ದೊಡ್ಡ ಪ್ರಶ್ನೆಯೆಂದರೆ, ಒತ್ತಿಬರುತ್ತಿದ್ದ ಅನ್ಯಭಾಷೆಯಾದ ಸಂಸ್ಕೃತವನ್ನು ಕನ್ನಡದಲ್ಲಿ ಹೇಗೆ ಬಳಸಬೇಕೆಂಬುದು. ಇದರ ಪರಿಹಾರಕ್ಕೂಸುಗ ಇವರು ಸಂಸ್ಕೃತದೊಂದಿಗೆ ಹೋರಾಟ-ಒಪ್ಪಂದಗಳ ರೂಪದ ಒಂದು ಬಗೆಯ ಗುದಮುರಿಗೆಯನ್ನು ನಡೆಸುತ್ತಲೇ ಬಂದುದು ಎದ್ದು ಕಾಣುತ್ತದೆ. ಕವಿರಾಜಮಾರ್ಗಮೊರ್ವದ ಶಾಸನಗಳಲ್ಲಿ ಕ್ಷಮಿತ್ತಾಗಿಯಾದರೂ ಕಂಡುಬರುವ ಪ್ರತ್ಯಯಾಂತ ಸಂಸ್ಕೃತಪದಮಿಶ್ರಿತ ‘ಮಣಿಪ್ರವಾಳಭೈಲಿ’ ಈ ನೆಲದ ಮೇಲೆ ಜೈನರು ನಡೆಸಿದ ಒಂದು ವಿಫಲ ಪ್ರಯೋಗವಾಗಿರಲು ಸಾಧ್ಯವಿದೆ. ಆಮೇಲೆ ಸಂಸ್ಕೃತವನ್ನು ಸಮನಂಸ್ಕೃತ ಮತ್ತು ತಥ್ವವ ರೂಪಗಳಲ್ಲಿ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಒಪ್ಪಂದಧೋರಣೆ, ಸಂಸ್ಕೃತ ಮತ್ತು ಸಮನಂಸ್ಕೃತಗಳನ್ನು ಕನ್ನಡದಲ್ಲಿ ಸಮಾಸವಾಗಿಸದ ವಿರೋಧಧೋರಣೆಗಳಲ್ಲಿ ಜೈನರ ವೇದನೇ-ಸಂಪೇದನೆಗಳು ಎದ್ದು

ಕೇಳಿಸುತ್ತವೆ. ಒಟ್ಟೆನಲ್ಲಿ ತಮ್ಮ ರಕ್ತವೆಂದು ಭಾವಿಸಿದ್ದ ಕನ್ನಡದ ‘ರಕ್ತಶುದ್ಧಿ’ ಸಂಸ್ಕೃತದ ಬಳಕೆಯಿಂದ ಹಾಜಾಗುವುದೆಂಬ ಭೀತಿ ಇವರಿಗೆ.

ಪರಿಗಣಿಸುತ್ತಿರುವ ಮುದುಂಗೋಳಿ
ಕೊಣೆ ಸಕ್ಕರೆಯಂತಹ ತಗುಖ್ಯಾಜಾಳ್ಳಿದೆ ಮುತ್ತುಂ
ಮೆಱಸುಂ ಕೊದಂತಿರೆ ಹೇಳಿ
ವ್ಯಾಖ್ಯಾನಿಗಳ ಕವಿತೆ ಬುಧನರನೆಡೆಗೋಳಿಸುಗುಮೇಂ

(ನಾಗವರ್ಮನ ಕಾವ್ಯಪರೀಕ್ಷೆ)

-
- ದ್ವಿಪಾಂತರ ಭಾಷೆಯಾದುದರಿಂದ ಇಂಗ್ಲಿಷ್‌ಭಾಷೆ ಬ್ರಾಹ್ಮಣರಲ್ಲಿ ಮರಾಠಿಯಂತೆ ಮನೆಮಾತಿನ ಮರ್ಯಾದೆ ಪಡೆಯಲ್ಲಿ;
ಒಂದು ವೇಳೆ ನೆರೆಯ ಪ್ರಾಂತದ ಭಾಷೆಯಾಗಿದ್ದರೆ ಎಂಡಿತಂತಾಗಿಯೂ ಮನೆಮಾತಿನ ಮರ್ಯಾದೆ ಪಡೆಯುತ್ತಿದ್ದಿತು.

->

ಸಕ್ಕರೆಯಂತಹ ಸುಧಾರಣೆಯಾಗಿ ನೆರೆಯಾಗಿದ್ದರೆ ನೆರೆಯಾಗಿ ನೆರೆಯಾಗಿ
ಸಕ್ಕರೆಯಂತಹ ಸುಧಾರಣೆಯಾಗಿ ನೆರೆಯಾಗಿ ನೆರೆಯಾಗಿ
ದಿಕ್ಕುವುದೆ ಸಕ್ಕರೆಯಂತಹ
ತಕ್ಕುದೆ ಬೆರಸಲ್ಪೆ ಘ್ರಾತಮುವಂ ಶೈಲಮುವಂ

(ನಯಸೇನನ ಧರ್ಮಾಂಶುತ್ತ)

ಎಂಬ ನಯಸೇನಾದಿಗಳ ಈ ಹೇಳಿಕೆಗಳು ಕನಾರಟಕದ ಜ್ಯೇಂಜನಾಂಗದ ಒಟ್ಟು ಅಧಿಪ್ರಾಯವನ್ನು ಧ್ವನಿಸುತ್ತವೆ. ಈ ಧೋರಣೆಯ ಪರಮಾವರ್ಥ ನಿದರ್ಶನವೆಂದರೆ ಆಂಡಯ್ಯನ ಕಬ್ಬಿಗರ ಕಾವ. ಮಾತ್ರಭಾಷೆಯ ಅಭಿಮಾನ ದುರಭೀಮಾನಕ್ಕೆ ತಿರಿಗಿದ ಇವನ ರಿಂತಿ, ಪ್ರೀತಿಸುವ ಭರದಲ್ಲಿ ಪ್ರಾಣವನ್ನೇ ಕಮರಿಸುವ ಪ್ರಯತ್ನವೆನಿಸಿದೆ. ಅನ್ಯಭಾಷೆಯ ಸಂಪರ್ಕದಿಂದ ಭಾಷೆ ಕುಲಗೆಡುತ್ತದೆಯೆಂಬ ಜ್ಯೇಂರ ಈ ಭಾವನೆ ಅನ್ಯೇಸರ್ಕಿಸಬಾದುದು. ಓಂಯ ಕೂಸಾಗಿ ಬೆಳೆಯಬೇಕಾದ ಭಾಷೆಯನ್ನು ಕೊಣೆಯ ಕೂಸಾಗಿ ಬೆಳೆಯಿಸುವ ಧೋರಣೆಯಿದು. ಆ ಕಡೆ ಬ್ರಾಹ್ಮಣರು ಕನ್ನಡವನ್ನು ಅಸ್ತ್ರಾಂಶವೆಂದು ಮುಟ್ಟಿದುದು ಎಷ್ಟು ಅತಿಯಾಯಿತೋ, ಈ ಕಡೆ ಜ್ಯೇಂರ ಸ್ವಾಶ್ಚಾರ್ಯವೆಂದು ಮುಟ್ಟಿಗೆಯಲ್ಲಿ ಮುಚ್ಚಿ ಹಿಡಿದು ಅಷ್ಟೇ ಅತಿಯಾಯಿತು. ಸ್ಥಾಲವಾಗಿ ಒಂದು ಅರ್ಥದಲ್ಲಿ ಬ್ರಾಹ್ಮಣರು ಸಂಸ್ಕೃತದ ಮಡಿವಂತರು; ಜ್ಯೇಂರ ಕನ್ನಡದ ಮಡಿವಂತರು ಎನ್ನಬಹುದು. ಜ್ಯೇಂರನನ್ನು ಸ್ಥಿತಿಸ್ಥಾಪಕವಲ್ಲವಾದುದರಿಂದ ಅವರ ತತ್ವಾಚರಣೆಯಲ್ಲಿರುವ ರಿಜಿಡಿಟ್, ಭಾಷೆಯ ವಿಷಯದಲ್ಲಿಯೂ ಕಂಡು ಬಂದುದು ತೀರ್ಕಾ ಸಹಜ, ಸ್ವಾಭಾವಿಕ.

ಜ್ಯೇಂದ್ರಂತೆ ವೀರಶೈರೂ ಕನ್ನಡ ಮಾತೃಭಾಷಾ ವ್ಯಾಮೋಹಿಗಳು. ಇದಕ್ಕೆ ಕಾರಣ ಈ ಜನಾಂಗದ ಬಹುಸಂಖ್ಯೆ ಪ್ರಜೆಗಳು ಮೂಲತಃ ಅರ್ಥರಲ್ಲಿದವರು, ಈ ನಾಡಿನ ಮಣಿಗೆ ಸಂಬಂಧಿಸಿದವರು. ಕನ್ನಡದ ಬಗ್ಗೆ ಇವರು ಇಟ್ಟಕೊಂಡ ಮಾತೃಭಾಷಾ ಪ್ರೀತಿಯನ್ನು ವ್ಯಕ್ತಪಡಿಸುವ

ನೋಡಿರೆ ಕನ್ನಡವ, ನುಡಿಸಿರೆ ಕನ್ನಡವೊ
ತಲೆಯೊಲೆಪುತ ಬಂದು ಕುಣಿಯುವ ಕನ್ನಡವ ॥ಪಲ್ಲಾ॥
ಒಂದೆ ಕಾಲವಳು ಕೆದಮಿದ ಮಂಡಿಯವಳು|
ಒಂದು ಮೋಲೆಗೆ ಒಕ್ಕಳಿದ ಹಾಲ ಕರೀವವಳು|
ಅಂದೆ ಹುಟ್ಟಿತೋಂದು ರತ್ನವರ್ಣದ ಬಳ್ಳಿ! ಎತ್ತೇ|
ಸೆಂದಡೆ ಏಳಿದ್ದು ಕಿತ್ತೇನೆಂದಡೆ ಕೀಳಿದ್ದು||
ನಿಜಗುಣ ಗುರುಸಿದ್ಧರಾಮ ಕನ್ನಡವೊ
ನಿಜಲಿಂಗಲೀಲೆಯೊಳು ಕುಣಿವ ಕನ್ನಡವೊ|

ಎಂಬ ಶರಣನೊಬ್ಬನ ಸ್ವರವಚನ ಅವಂಡ ವೀರಶೈವಸಮಾಜದ ಪ್ರಾತಿನಿಧಿಕ ಅಭಿಪ್ರಾಯವಾಗಿದೆ. 12ನೇಯ ಶತಮಾನದವ್ಯಾಪ್ತ ಮೂರ್ವದಲ್ಲಿಯೇ ಮಾತೃಭಾಷೆಯನ್ನು ಕುರಿತು ಕಟ್ಟಿದ ಈ ಹಾಡು, ಒಂದು ಐತಿಹಾಸಿಕ ದಾಳಿಲೆಯಾಗಿದೆ. ಈ ಪ್ರೀಮು ಪರಂಪರೆ ವೀರಶೈವಕವಿಗಳಲ್ಲಿ ತುಂಬಿ ತುಳುಹುತ್ತ ಬಂದುದಕ್ಕೆ ಭೀಮಕವಿಯ ‘ಬರಿಯ ಕನ್ನಡ ಭಾಷೆಯೆಂದನಲಾಗದಿಳಿಗಿದು ಲೇಸನೆಿಪ ವೇದಪ್ರಮಾಣವೆನಿಪ್ಪದು’ ಎಂಬಂತಹ ಹೇಳಿಕೆಗಳ ಹಿಂದಿರುವ ಉತ್ತರ ಭಾಷಾಭಕ್ತಿಯ ನಿದರ್ಶನವೆನಿಸಿದೆ.

ಹೀಗೆ ಪ್ರಾಂತಭಾಷೆಯ ಬಗೆಗಿನ ಪ್ರೀತಿ, ಪ್ರಸಾರಗಳ ವಿಷಯವಾಗಿ ಜ್ಯೇನ-ವೀರಶೈವ ನಮಾಜಗಳ ಒಲವು ಒಂದೇ ಬಗೆಯಾಗಿದ್ದರೂ ‘ಮಾತೃಭಾಷಾ ಮಾಧ್ಯಮ’ದ ವಿಷಯವಾಗಿ ಮಾತ್ರ ತೀರ ಭಿನ್ನಭಾದುದು. ಅದು: ಜ್ಯೇನರು ಕನ್ನಡವನ್ನು ಕೊಣಿಯ ಕೂನಾಗಿ ಬೆಳೆಸುವ ಧೋರಣೆಯಿಟ್ಟಕೊಂಡರೆ, ವೀರಶೈವರು ಓಣಿಯ ಕೂನಾಗಿ ಬೆಳೆಸುವ ಧೋರಣೆಯನ್ನಿಟ್ಟಕೊಂಡರು.

ಮೊಸಗ್ಗನ್ನಡದಿಂ ವಾಯವೊ
ಂಡಿಸುವೆಂ ಸತ್ಕ ತಿಯನೆಂದು ಕನ್ನಡಮಂ ಜಿಂ|
ತಿಸಿ ಕೊಡಲಾರದಕ್ಕಟ್ಟಿ|
ಮಿಸುಕದ ಸಕ್ಕಡಮನಿಕ್ಕುವವನುಂ ಕವಿಯೇ|

(ನಯನೇನ)

ನೋಡುವೋಡೊಂದಕ್ಕರಮದು|
ಮಾಡುವೋಡುಜ್ಞರಣಗರಿದು ಮೂಲುಂ ತೆಱನಂ|
ಕೂಡೆ ಕವಿತತ್ತ ವಿಚಾರಿಸ
ಬೇಡದಯೆಂ ರಳಕುಳಕುಳಂಗಳನಿದಯೊಳ್ಳಿ|

(ಹರಿಹರ)

ಕನ್ನಡದಲ್ಲಿ ಸಂಸ್ಕತವನ್ನು ಬಳಸಬಾರದೆಂಬ ನಯನೇನನ ನಿಷ್ಪರ ಧೋರಣೆಯೆತ್ತ? ಕನ್ನಡವನ್ನು ಕಾಲಧರ್ಮಕ್ಕೆ ತಕ್ಷಂತೆ ವ್ಯಾತ್ಯಾಸಮಾಡಿಕೊಳ್ಳಬೇಕೆಂಬ ಹರಿಹರನ ಉದಾರ ಧೋರಣೆಯೆತ್ತ? ಈ ಪದ್ಯಗಳು ಎರಡು ಜನಾಂಗಗಳ ಪರಸ್ಪರ ವಿರುದ್ಧ ಭಾವನೆಗಳನ್ನು ಪ್ರತಿನಿಧಿಸುತ್ತವೆ. ಈ ಧೋರಣೆಯನ್ನು ಕಾರ್ಯಗತಗೊಳಿಸುವಲ್ಲಿ ವೀರಭೇದರು ಅನುಸರಿಸಿದ ದಾರಿ, ಬೆಳೆಯಬೇಕೆನ್ನುವ ಭಾವಿಗೆ ಯಾವ ಕಾಲಕ್ಕೂ ಆದರ್ಶಪ್ರಾಯವೆನಿಸಿದೆ. ವಚನಸಾಹಿತ್ಯವನ್ನು ಗಮನಿಸಿದಲ್ಲಿ ಈ ಅಂಶಗಳು ಹೀಗೆ ಸ್ಪಷ್ಟವಾಗುತ್ತವೆ.

೧. ಬಳಕೆ ತಪ್ಪಿದ ಹಳೆಯ ಪದಗಳನ್ನು ಮತ್ತೆ ಬಳಕೆಗೆ ತರುವುದು:

ಭಾವಿ, ಭೂತದಿಂದ ಭವಿಷ್ಯಕ್ಕೆ ಮುನ್ನಗ್ಗುವಲ್ಲಿ ತನ್ನ ಹಳೆಯ ಪದಗಳನ್ನು ಕಳೆದುಕೊಳ್ಳತ್ತ ಹೊಸ ಪದಗಳನ್ನು ಪಡೆಯುತ್ತ ಹೊಗುತ್ತದೆ. ಈಗ ಕೆಲವು ಸಲ ಹಳೆಯ ಪದ ಸ್ಪಷ್ಟವಾಗಿ ಕಳೆದುಹೊಗಿ ಹೊಸ ಪದ ಅಸ್ಪಷ್ಟವಾಗಿ ಮೂಡುತ್ತಿರುವ ಪರಿಸ್ಥಿತಿಯೂ ತಲೆದೊರುತ್ತದೆ. 12ನೆಯ ಶತಮಾನದಲ್ಲಿ ಗೋಚರಿಸಿದ ಇಂಥ ಕೊರತೆಯನ್ನು ಮತ್ತೆ ಆ ಹಳೆಯ ಪದಗಳ ಬಳಕೆಯಿಂದ ತುಂಬಿಹೊಂಡು. ಶರಣರು ಇದಲ್ಲದೆ ಅವರಲ್ಲಿ ಬಹುಜನರು ತೀರ ಸಾಮಾನ್ಯ ಮಟ್ಟಿಯಿಂದ ಮತ್ತು ಅನೇಕ ಕಾರ್ಯಕರ್ಗಳ ಮೂಲದಿಂದ ಬಂದ ಕಾರಣ, ಅವರ ವಚನಗಳಲ್ಲಿ ತಮ್ಮ ಜಾತಿ, ಪ್ರದೇಶ, ಕಾರ್ಯಕರ್ಗಳಿಗೆ ಸಂಬಂಧಿಸಿದ ಅನೇಕ ಶಬ್ದಗಳು ಸಾಹಿತ್ಯ ಗದ್ವಾಗಿಯನ್ನು ಏರಿದವು. ಇದರ ಪ್ರಲಾಖಿ ಕಮ್ಮಟಿ, ಉಂಡಿಗೆ, ಜೆಂಗಳ್, ಜಲಗ, ತಗರ, ಜಾಬು, ಅಣಬಿ, ಅಡುಗಬ್ಬು, ಹಿದಿರೆ, ಬಜಾವಣೆ, ಕಂದಲು, ಕೆಸರುಗಲ್ಲು, ಜೆಗೆ, ಪಾಕುಳ, ಹಿಂಡಿಗೆ, ಬಗ್ಗರ್, ಬಗದಳ, ಜಾಲಿಗ, ಮಿಟ್ಟಿ ಎಂಬ ಸೂಗನಾದ ಪದಗಳು ಮತ್ತೆ ಸಾಹಿತ್ಯದಲ್ಲಿ ಕಾಣಿಸಿಕೊಂಡವು. ನಾಲಗೆಯ ಮೇಲೆಂದ ಉರುಳುತ್ತಿದ್ದ ಈ ಶಬ್ದಗಳನ್ನು ಎತ್ತಿಹಿಡಿದು ಪ್ರಯೋಗಿಸಿದ ಕಾರಣ, ಶರಣರ ಬರವಣಿಗೆ ಜನತೆಯ ಸಮೀಪಕ್ಕೆ ಬಂದಿತು; ಓದುವಿಕೆಯಲ್ಲಿ ಒಂದು ಆಶ್ರೀಯ ಸಂಬಂಧ ಸಾಧ್ಯವಾಯಿತು.

೨. ಹಳೆಯ ಪದಗಳಿಗೆ ಹೊಸ ಅರ್ಥ ತುಂಬುವುದು:

ಹೊಸಯೆಗವನ್ನು ತೆರೆಯಲಿರುವ ಶರಣರು ಹೊಸ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಧರ್ಮಕ್ಕೆ ಸಂಬಂಧಿಸಿದ ಹಾರಿಭಾಷಿಕ ಪದಗಳ ಸಂಪರ್ಕನಿಗೆ ಈ ಪ್ರಯೋತ್ತ ತೀರ ಅವಶ್ಯಕ. ವೀರಭೇದವನ್ನು ಕನ್ನಡ ಭಾಷಾಮಾಧ್ಯಮದಿಂದ ಪ್ರುಕ್ತಿಪಡಿಸಬೇಕಾದ ಶರಣರಿಗೆ ಈ ಅವಶ್ಯಕತೆ ಎದುರಾಯಿತು. ಆಗ ಹಳೆಯ ಪದಗಳನ್ನು ಬಳಸುವುದರೊಂದಿಗೆ, ಹಳೆಯ ಪದಗಳಿಗೆ ಹೊಸ ಅರ್ಥವನ್ನೂ ತುಂಬಿದರು. ಇದರಿಂದಾಗಿ ಬಯಲು, ಕುರುಕು, ಸುರಾಳ, ಸ್ಥಳ, ಪ್ರಸಾದ, ಕಾರ್ಯಕ, ಜಂಗಮ ಇತ್ಯಾದಿ ಪದಗಳು ಹೊಸ ಅರ್ಥ ತೇಜಸ್ಸಿನಿಂದ ವಚನಕ್ಕೇತ್ತಕ್ಕೆ ಕಾಲಿರಿಸಿದವು.

೩. ಹೊಸಪದಗಳನ್ನು ಸೃಷ್ಟಿಸುವುದು:

ಮೇಲೆ ಹೇಳಿದ ಎರಡು ವಿಧಾನಗಳಿಂದ ಸಮೃದ್ಧಗೊಂಡ ಭಾಷಾನಿಧಿ ಸಾಲದಾಗಲು, ಶರಣರು ಕೈಕೊಂಡ ಇನ್ನೊಂದು ಉಪಕ್ರಮವೆಂದರೆ ಹೊಸ ಪದಗಳ ಸೃಷ್ಟಿ, ಅಕ್ಷವೆ, ಇಲ್ಲವೆ, ಬಿಲಿ, ಈನು, ಸನ್ನಿ ಮೊದಲಾದ ಹೊಸ ಶಬ್ದಗಳು ತಕ್ಕ ಪ್ರಮಾಣದಲ್ಲಿ ಗೋಚರಿಸಿದವು. ಹೆಣನುಂಡುಹೊಗು=ಹಾಳಾಗು, ಹುಂಡನೆಮಾಡು=ವೇಷಾಡಂಬರ ಮಾಡು, ಹರಿನುಡಿ=ಸಂಘರ್ಷದ ಮಾತು, ಕೊಂಡ ಮಾರಿಗೆ ಹೊಗು=ಲಾಭವಿಲ್ಲದೆ ಹೊಗು, ಮಾರಗೋಲು ಬಿಡು=ಕೆಲಸಕ್ಕೆ ಬರದ ಮಾತನಾಡು, ಬೀದಿಗರುವಾಗು=ಪರದೇಶಿಯಾಗು, ಗಿಳಿವಿಂಡುಗೆಚೆ=ಸ್ವಾನುಭವಿಲ್ಲದೆ ಮಾತನಾಡು. ಈ ಬಗೆಯ ಹೊಸ ದೃಷ್ಟಿನಮಗೆ ಅಜ್ಞರಿಯನ್ನುಂಟು ಮಾಡುತ್ತದೆ.

೪. ಅನ್ಯಭಾಷೆಯನ್ನು ಮುಕ್ತವಾಗಿ ಬಳಸಿಕೊಳ್ಳುವುದು:

‘ವಿಶ್ವ ಮೋದಲು ಅಂತರ್ಜಾಲ ಕಡೆಯಾಗಿ ಎಲ್ಲರನ್ನೂ ಒಂದೇ ಎಂಬೆ’ ಎಂಬ ತತ್ವವನ್ನು ಬಹುಕಿರು ಇವರಿಗೆ ಭಾಷೆಗಳ ಬಗ್ಗೆಯೂ ಸ್ಪಷ್ಟ – ಅನ್ಯಭಾಷೆ ಭಾವನೆ ಮೂಡಲಿಲ್ಲ. ಈ ಭೂಮೆಯಿಂದ ಪಾರಾದುದು ವೀರಶೈವದ ಒಂದು ಮುಖ್ಯ ಗೆಲುವು. ಆಗ ಶರಣರು ತಮ್ಮ ಭಾಷೆಗೆ ಅಪಾಯವಾಗದಂತೆ ಅನ್ಯಭಾಷೆಯನ್ನು ನಲ್ಲಿಸಾಗಿ ಬಳಸಿದರು. ಉದಾ: “ಬತ್ತಿಸರಾಗವ ಹಾಡಯ್ಯ”, “ಅವರುಕೊಂಡಿ ರೋಮಂಗಳು ಕಂಗಳಾಗಿ ನೋಡುತ್ತಿದ್ದೇನೆ. “ಇಲ್ಲಿಪದಗಳು ಎಡಬಲಕ್ಕಿ ಅಪಿಗೆಯಿಲ್ಲದಂತೆ ಹೊಂದಿಕೊಂಡಿವೆ. ಕೆಲವು ಸಲ ಅನ್ಯ ಓದುಗನ ಗಮನಕ್ಕೂ ಬರದಂತೆ ಸಂಸ್ಕತ ಉದ್ದರಣೆಯನ್ನು ವಚನದ ಒಡಲಲ್ಲಿ ಬಳಸುವ ಬಗೆ ತುಂಬ ಮನೋಜ್ಞವಾಗಿದೆ. ಉದಾ:

ನಾಳೆ ಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪುದು ನಮಗಿಗೆಲೇ ಬರಲಿ
ಇದಕಾರಂಜುವರು ಇದಕಾರಳಕುವರು?
ಜಾತಸ್ಯಂ ಮರಣಂ ಧ್ವವಂ ಎಂದುದಾಗಿ
ನವ್ಯ ಕೂಡಲಸಂಗಮದೇವರುಬರೆದ ಬರಹವ ತಪ್ಪಿಸುವರೆ
ಹರಿಬ್ರಹ್ಮಾದಿಗಳಿಗಳವಲ್ಲ.

ಕನ್ನಡ ನೆಯ್ಯಿಯಲ್ಲಿ ಹೊಂದಿಕೊಳ್ಳುವ ಹಾಗೆ ಸಂಸ್ಕತ ಉದ್ದರಣೆಯನ್ನು ಬಳಸುವ ಈ ರೀತಿ, ಇಂದು ನವ್ಯಕಾವ್ಯಗಳ ಒಡಲಲ್ಲಿ ಇಂಗ್ಲಿಷ್ ಉದ್ದರಣೆ ಬಳಸುವುದನ್ನು ನೆನಪಿಸುತ್ತದೆ. ಒಂದು ವೇಳೆ 20ನೆಯ ಶತಮಾನದಲ್ಲಿ ಬಾಳಿದ್ದರೆ ಶರಣರು ಖಂಡಿತವಾಗಿಯೂ ಅಗತ್ಯವೆನಿಸಿದ ಇಂಗ್ಲಿಷ್ ಪದ, ವಾಕ್ಯಗಳನ್ನು ತಮ್ಮ ವಚನಗಳಲ್ಲಿ ಮುಕ್ತವಾಗಿ ಬಳಸುತ್ತಿದ್ದರು.

ಈ ವಿಧಾನಗಳು ಕಾರಣವಾಗಿ ‘ವೀರಶೈವಕನ್ನಡ’ ಹೊನ ರಕ್ತ–ಮಾಂಸಗಳಿಂದ ಬೆಳೆಯಿತು; ಕನ್ನಡದ ‘ಭಾವಾನಾಮಧ್ಯ’ ಮಾರುಪಟ್ಟಿ ಅಧಿಕವಾಯಿತು. ಇಂದು ‘ವಿಜ್ಞಾನ’ವನ್ನು ಇಂಗ್ಲಿಷ್ ಮಾಧ್ಯಮದಿಂದಲೇ ಅಭಿವೃತ್ತಿಸಲು ಮಾತ್ರ ಸಾಧ್ಯವೇಂಬ ಭಾವನೆ ಸಮಾಜದಲ್ಲಿ ಗಟ್ಟಿಯಾಗಿ ಬೇರಾರಿದ್ದಿತು. ಅದಕ್ಕೆ ಆಹ್ವಾನವೇಂಬಂತೆ ಸಂಸ್ಕತದಷ್ಟೇ ಸಮರ್ಥವಾಗಿ ಕನ್ನಡದಲ್ಲಿ ತತ್ವಜ್ಞಾನವನ್ನು ಅಭಿವೃತ್ತಿಗೊಳಿಸಿದು, ಭಾಷೆಯೆಂದರೆಯೇನೆಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡ, ಸರಿಯಾಗಿ ಅರ್ಥಮಾಡಿಕೊಟ್ಟ ಅರ್ಥವ ದಾಖಲೆಯಿನಿಸಿದೆ; ತೀರ ಆಧುನಿಕ ವಿಚಾರವಾಗಿದೆ. “ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ, ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೆರಿಸಿದ ಪರಾಡ ವೀರಶೈವ ವಚನಕಾರರದು” ಎಂಬ ಎನ್. ಎನ್. ಬನವನಾಳರ ಮಾತನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಒಟ್ಟಿನಲ್ಲಿ:

೮. ಕನ್ನಡವು ಸಂಪರ್ಕಭಾಷೆ, ಸಂಸ್ಕತವು ಧರ್ಮಭಾಷೆಯಾಗಿದ್ದ ಕನಾಟಕದ ಪ್ರಾಚೀನ ಬ್ರಾಹ್ಮಣರಿಗೆ ಮಾತ್ರಭಾಷೆಯೆಂಬುದು ಇರಲಿಲ್ಲ.

೧. ಜ್ಯೇನರಿಗೆ ಕನ್ನಡ ಮಾತೃಭಾಷೆಯಾಗಿದ್ದಿತು. ಮಾಧ್ಯಮವಾಗಿಸಿಕೊಂಡ ರೀತಿ ಕೆಲಮಟ್ಟಿಗೆ ಸಂಪೂರ್ಣವಾಗಿದ್ದಿತು; ಅನ್ವಯಾವಿಕವಾಗಿದ್ದಿತು.

೨. ಏರೋಪರಿಗೆ ಕನ್ನಡ ಮಾತೃಭಾಷೆಯಾಗಿದ್ದಿತು. ಮಾಧ್ಯಮವಾಗಿಸಿಕೊಂಡ ರೀತಿ ಉದಾರವಾಗಿದ್ದಿತು; ನ್ಯಾಭಾವಿಕವಾಗಿದ್ದಿತು.

ಶೈಲಿಕರ ಪರಿಚಯ:

ಕನ್ನಡ ನಾಡು ಕಂಡ ಶೈಫ್ಲ ಸಂಶೋಧಕರಾಗಿರುವ ಡಾ.ಎಂ.ಎಂ.ಕಲಬುಗಿರುವರ ಮೊಣಿ ಹೇಸರು. ಮಲ್ಲಪ್ಪ ಮಡಿವಾಳಪ್ಪ ಕಲಬುಗಿರು ಎಂಬುದಾಗಿದೆ. 28-11-1938 ರಂದು ವಿಜಯಪುರ ಜಿಲ್ಲೆ ಸಿಂದಗಿ ತಾಲುಕಿನ ಗುಬ್ಬಿವಾಡದಲ್ಲಿ ಜನಿಸಿದ ಇವರು ತಮ್ಮ ಶಿಕ್ಷಣವನ್ನು ಯರಗಲ್, ಸಿಂದಗಿ ವಿಜಯಪುರ ಹಾಗೂ ಧಾರವಾಡದಲ್ಲಿ ಮೌರ್ಯಸಿದರು. ತಾವು ಕಲಿತ ಕನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ಮುಂದೆ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1998 ರಿಂದ 2001ರ ವರೆಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಶೈಯನ್ನು ಇವರದು ಕನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ನಡೆಸ್ತರಾಗಿ, ಅಕ್ಯಾಡೆಮಿಕ್ ಕೌನ್ಸಿಲ್‌ದ ನಡೆಸ್ತರಾಗಿ, ಬಸವೇಶ್ವರ ಅಧ್ಯಯನ ಹೀತದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ.ಕಲಬುಗಿರುವರು ಸಂಪಾದಕಾರಿ ಸ್ಜಿನಿಶೀಲ ಬರಹಗಾರರಾಗಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಶಾಸನಗಳಲ್ಲಿ ಶಿವಶರಣರು, ಕನ್ನಡ ಶಾಸನ ಸಂಪದ, ಧಾರವಾಡ ಜಿಲ್ಲೆಯ ಶಾಸನ ಸೂಚಿ, ವಿಜಯಪುರ ಜಿಲ್ಲೆಯ ಶಾಸನ ಸೂಚಿ, ಮಹಾರಾಷ್ಟ್ರ ಕನ್ನಡ ಶಾಸನಗಳು, ಕವಿರಾಜಮಾನ್ ಪರಿಸರದ ಕನ್ನಡ ಸಾಹಿತ್ಯ, ಕನ್ನಡ ಗ್ರಂಥಸಂಪಾದನಾದನ ಶಾಸ್ತ್ರ, ಕನ್ನಡ ಸಂಶೋಧನ ಶಾಸ್ತ್ರ, ಕನ್ನಡ ನಾಮವಿಜ್ಞಾನ, ಕನ್ನಡ ಹಸ್ತಪ್ರತಿಶಾಸ್ತ್ರ, ಶಬ್ದಮಣಿ ದರ್ಶನ ಸಂಗ್ರಹ, ಉತ್ತರ ಕನಾಟಕದ ಜನಪದ ಪ್ರಶ್ನಾಂಕಿತ್ಯ ಖರೀ ಖರೀ ಸಂಗ್ರಾಂಭಾಳ್ಯ (ನಣ್ಣಾಟ್) ನೀರು ನೀರಡಿಸಿತ್ತು, ಕೆಟ್ಟಿತ್ತು ಕಲ್ಯಾಣ, ವಚನಶಾಸ್ತ್ರಸಾರ, ಸಮಗ್ರ ವಚನ ಸಾಹಿತ್ಯ ಸಂಪರ್ಕಗಳು, ಘ.ನು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪರ್ಕಗಳು ಕೊಡುಕಲ್ಲ ವಚನವಾಕ್ಯ, ಹರಿಹರನ ರಗಳಿಗಳು ಮಾನ್ ಸಂಪರ್ಕಗಳು ಹೀಗೆ ಶತಕಕ್ಕೂ ಅಧಿಕವಾಗಿ ಸಾಹಿತ್ಯ ಕೃತಿಗಳ ಕೊಡುಗೆಯನ್ನು ನೀಡಿದ್ದಾರೆ.

ಇವರಿಗೆ ಸಂದ ಪ್ರಶ್ನೆ-ಗೌರವಗಳು ಹತ್ತು ಹಲವು. ಅವಿಲ ಭಾರತ ಶರಣ ಸಾಹಿತ್ಯ ಸಮೀಳನದ ಸಾರ್ಥಕತ್ವದಲ್ಲಿ ಗೌರವ, ಹಲವು ಬಾರಿ ಕನಾಟಕ ಸಾಹಿತ್ಯ ಅಕಾಡೆಮಿ ಪ್ರಶ್ನೆ, ವಿಶ್ವಮಾನವ ಪ್ರಶ್ನೆ ವರ್ಧಮಾನ ಸಾಹಿತ್ಯ ಪ್ರಶ್ನೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶ್ನೆ, ಕನಾಟಕ ರಾಜ್ಯೋತ್ಸವಪ್ರಶ್ನೆ, ಪಂಪ ಪ್ರಶ್ನೆ, ರನ್ನ ಪ್ರಶ್ನೆ, ಬಸವೇಶ್ವರ ಪ್ರಶ್ನೆ ಜಿದಾನಂದ ಪ್ರಶ್ನೆ, ಶರಣ ಸಾಹಿತ್ಯ ಭಾಸ್ತರ ಪ್ರಶ್ನೆ ಹಂಪಿ ಕನ್ನಡ ವಿ.ವಿ.ಯಿಂದ ನಾಡೋಜ ಗೌರವ ಮುಂತಾದವರು ಇವರಿಗೆ ಸಂದಿವೆ.

ಶೈಲಿನದ ಸಾರ:

“ಮಾತೃದೇವ್ಯಾಭವ” ಎಂಬ ಉಪನಿಷದ್ವಾಕ್ಯದಲ್ಲಿ ಮಾತೃತ್ವದ ಶೈಫ್ಲತೆ ಅಡಗಿದೆ. ಅದರಲ್ಲಿರುವ ಶಕ್ತಿ ಅಪರೂಪ ಇದಕ್ಕೆ ಸಮಾನ ಯಾವುದೂ ಇಲ್ಲ. ಈ ಹಿನ್ನೆಲೆಯ ಆಲೋಚನೆಗಳೊಂದಿಗೆ ವಿವರಣಾತ್ಮಕ ನೆಲೆಗೆ ಹೋಗುವ ಈ ಲೇಖನ ಮಾತೃಭೂಮಿ, ಮಾತೃಭಾಷೆಯ ಕುರಿತು ತಿಳಿಸುತ್ತದೆ. ಮಾತೃಭೂಮಿ ರಕ್ಷಣೆ, ವಿಸ್ತರಣೆಗಾಗಿ ಹಂಬಲಿಸುವ ಜನರು ಮಾತೃಭಾಷೆಯ ಕುರಿತಾಗಿ ಕನ್ನಡನಾಡಿನ ಜನತೆ ತಳೆದ ನಿಲುವುಗಳನ್ನು, ಅಲ್ಲಿರುವ ಸೂಕ್ಷ್ಟತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಕನ್ನಡ ನಾಹಿತ್ಯದ ಆಧ್ಯ ಮೈಲುಗಲ್ಲಾಗಿರುವ ಕವಿರಾಜಮಾರ್ಗಕಾರ, ಪಂಪ, ರನ್ನ ಮುಂತಾದವರು ಕನ್ನಡ ನಾಡು, ನುಡಿಯ ಕುರಿತಾಗಿ ತಿಳಿಸಿದ್ದಾರೆ. ಇವುಗಳನ್ನ ಮುಂದಿಟ್ಟುಕೊಂಡು— ಯಾವುದೇ ಜನಾಂಗದಲ್ಲಿ ಭಾಷೆಯ ಬಗ್ಗೆ ಅಷ್ಟೊಂದು ತಿಳಿಯದ ಜಾನಪದರು, ಭಾಷೆಯ ಕುರಿತಾಗಿ ತಿಳಿದುಕೊಂಡ ಪ್ರಾಜ್ಞರು ಎಂದುವರದು ವರ್ಗಗಳಂತು. ಇಲ್ಲಿ ಜಾನಪದರಿಗೆ ತಾವು ಆಡುವ ಭಾಷೆಯಲ್ಲಿ ಒಂದು ಸಂವಹನ ಮಾಡ್ಯಾಮವಾಗಿ ಇವರು ಬಳಸಬಲ್ಲರು. ಇನ್ನು ಪ್ರಾಜ್ಞರಾದವರು ಭಾಷೆಯೋಂದಿಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ಅದನ್ನು ಮಾತ್ರ ಸ್ಥಾನದಲ್ಲಿ ಗೌರವಿಸುತ್ತಾರೆ. ಇಂಥ ಗೌರವವನ್ನು ‘ಕನ್ನಡ’ಭಾಷೆ ಕನಾಂಟಿಕದಲ್ಲಿ ಹೀಗೆ ಪಡೆದುಕೊಂಡಿತೆಂಬುದು ಈ ಲೇಖನದ ಮುಖ್ಯ ಆಶಯವಾಗಿದೆ. ಪ್ರಾಚೀನ ಕನಾಂಟಿಕದಲ್ಲಿ ಬ್ರಾಹ್ಮಣರು, ಜ್ಯೇಂದ್ರ ಹಾಗೂ ವೀರಭೇದರು ಕನ್ನಡ ನುಡಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಮೂರು ಧರ್ಮದವರು ಕನ್ನಡ ಮಾತ್ರಭಾಷೆ ಬಲುಮೆಯ ನೆಲೆಗಳನ್ನು ಇಲ್ಲಿ ವಿವರಿಸಲಾಗಿದೆ.

ಕನ್ನಡವನ್ನು ಪ್ರಾಚೀನ ಬ್ರಾಹ್ಮಣ ಸಮುದಾಯ ಸಂಪರ್ಕ ಭಾಷೆಯಾಗಿ, ಸಂಸ್ಕೃತವನ್ನು ಧರ್ಮಭಾಷೆಯಾಗಿ ಬಳಸುತ್ತಿತ್ತು. ಇವರಿಗೆ ಮಾತ್ರಭಾಷೆ ಎಂಬುದೇ ಇರಲಿಲ್ಲ. ಸಂಸ್ಕೃತವನ್ನು ಪಾಂಡಿತ್ಯ-ಪಾವಿತ್ರ್ಯಗಳ ದ್ಯೋತಕವೆಂದು ಭಾವಿಸಿದ ಈ ಸಮುದಾಯ ಕನ್ನಡವನ್ನು ಆದರದಿಂದ ಕಾಣಲಿಲ್ಲ. ಇವರ ಮನದಲ್ಲಿ ಕನ್ನಡದ ಬಗ್ಗೆ ಮಾತ್ರಭಾಷಾ ವ್ಯಾಖೋಹವಾಗಲಿ, ಅದನ್ನು ಮಾಡ್ಯಾಮಕ್ಕೆ ಹದಗೊಳಿಸಬೇಕೆಂಬ ಆಸ್ತಕಿಯಾಗಲಿ ಇರಲಿಲ್ಲ. ಹದಿನೆಡನೆಯ ಶತಮಾನದವರೆಗೆ ಬ್ರಾಹ್ಮಣ ಸಮುದಾಯದಲ್ಲಿ ಇದೇ ರೀತಿಯ ಮನೋಭಾವ ಇದ್ದಿತ್ತ. ಮುಂದೆ ಜ್ಯೇಂದ್ರ ಹಾಗೂ ವೀರಭೇದ ಧರ್ಮಿಗಳಿಗೆ ಕನ್ನಡಕ್ಕೆ ಮಾತ್ರಭಾಷೆಯ ಸ್ಥಾನನೀಡಿ ಶೈಷಣಿ ಸಾಧಿಸಿದೆ. ಇದನ್ನು ಗಮನಿಸಿದ ಬ್ರಾಹ್ಮಣ ಸಮುದಾಯ ಕನ್ನಡದತ್ತ ವಾಲಿರುವುದು ಇತಿಹಾಸ ದಾಖಲಿಸುತ್ತದೆ.

ಜ್ಯೇಂದ್ರ ಸಮುದಾಯ ಕನ್ನಡವನ್ನು ಮಾತ್ರಭಾಷೆ ಎಂಬ ಅಭಿಮಾನ ಹೊಂದಿ ಬೆಳೆಸಿದರು. ಯಾವುದೇ ಭಾಷಾ ಸಂಪರ್ಕ-ಭಾಷೆ, ಧರ್ಮ-ಭಾಷೆ ಹಾಗೂ ಮಾತ್ರಭಾಷೆಯಾಗಬಲ್ಲದೆಂದು ಸಾಧಿಸಿ ತೋರಿಸಿದರು. ಇದಕ್ಕೆ ಈ ಸಮುದಾಯದ ಕವಿಗಳು ರಚಿಸಿದ ಕಾವ್ಯಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ಇವರ ಅಶಿಯಾದ ಕನ್ನಡ ಮಾತ್ರಭಾಷಾ ಪ್ರೇಮ ಕೆಲವರಲ್ಲಿ ದುರಭಿಮಾನಕ್ಕೆ ತಿರುಗಿತ್ತು. ಇದು ಅವರ ಕನ್ನಡ ಪ್ರೀತಿ. ಆದರೆ ಈ ಪ್ರೀತಿಯ ಭರದಲ್ಲಿ ಪ್ರಾಣವನ್ನೇ ಕಮರಿಸುವ ಪ್ರಯತ್ನ ನಡೆಯಿತ್ತ. ಅನ್ಯಭಾಷೆಯ ಸಂಪರ್ಕದಿಂದ ಭಾಷೆ ಕುಲಗೆಡುತ್ತದೆಂಬ ಭಾವದಿಂದ ಕನ್ನಡವನ್ನು ಕೋಣೆಯ ಕೂಸಾಗಿ ಬೆಳೆಸಲು ಪ್ರಯತ್ನಿಸಿದರು.

“ನೋಡಿರೆ ಕನ್ನಡವ, ನುಡಿಸಿರೆ ಕನ್ನಡವ
ತಲೆಯೊಲೆಪುತ ಬಂದು ಕುಣಿಯುವ ಕನ್ನಡವ”

ಎಂದು ಹಾಡುತ್ತ ಕನ್ನಡ ಭಾಷಾ ಅಭಿಮಾನ, ಪ್ರೀತಿಯನ್ನು ಹೊಂದಿ ಕನ್ನಡ ಮಾತ್ರಭಾಷಾ ವ್ಯಾಖೋಹಿಗಳಾಗಿ ಇದನ್ನು ಬೆಳೆಸಿದವರು ವೀರಭೇದರು. ಈ ನಾಡಿನ ಮಣಿನ ಮಕ್ಕಳಾದ ಇವರು ಕನ್ನಡದಲ್ಲಿ ಮಾತ್ರತ್ವದ ಭಾವಕಂಡು ಎತಿಹಾಸಿಕ ಮೇರೆದಿರುವ ವೀರಭೇದ ಕವಿಗಳ-ಕಾವ್ಯದಲ್ಲಿ ಕನ್ನಡ ಮಾತ್ರಭಾಷಾ ಪ್ರೇಮತುಂಬಿ ತುಳುಕುವಂತಹದು. ಭೀಮಕವಿ ಒಂದೆಡೆ “ಬರಿಯ ಕನ್ನಡ ಭಾಷೆಯಿಂದನೆಲಾಗದೆಳಿಗಿದು ಲೇನೆಸಿಪ ವೇದಪ್ರಮಾಣವೆನಿಮ್ಮೆದು” ಎಂಬ ಹೇಳಿಕೆ ಕನ್ನಡ ಭಾಷೆಯ ಉತ್ತರ. ಭಾಷಾಶಕ್ತಿಯನ್ನು ನಿರ್ದರ್ಶನಗೊಳಿಸುತ್ತದೆ. ಇದಲ್ಲದೆ ಶರಣರು ಮತ್ತು ಕವಿಗಳು ಬಳಕೆ ತಪ್ಪಿಹೋದ ಹಳೆಯ ಪದಗಳನ್ನು ಬಳಕೆಗೆ ತರುವದು, ಪದಗಳಿಗೆ ಹೊಸ ಅಥ ತುಂಬಿವದು, ಹೊಸಪದಗಳನ್ನು ಸೃಷ್ಟಿಸುವುದು, ಅನ್ಯ ಭಾಷೆಯನ್ನು ಮುಕ್ತವಾಗಿ ಬಳಸಿಕೊಳ್ಳುವುದು ಇವೆ ಮುಂತಾದ ಪ್ರಯೋಗಗಳ ಮೂಲಕ ಕನ್ನಡ ಭಾಷೆ ಹೊಸ ರಕ್ತ

ಮಾಂಸಗಳೀಂದ ಪ್ರಯೋಗಗಳ ಮೂಲಕ ಕನ್ನಡ ಭಾಷೆ ಹೇಣ ರಕ್ತ ಮಾಂಸಗಳೀಂದ ಬೆಳೆಯಲು ಕಾರಣಾದರು. ಇದರಿಂದಾಗಿ ಕನ್ನಡ ಭಾಷೆಯ ಸಾಮರ್ಥ್ಯದ ವಿಶೇಷವಾಗಿ ಬೆಳೆಯಿತೆಂಬುದನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ.

ಒಟ್ಟುರೆ ಲೇಖನದಲ್ಲಿ ಡಾ.ಎಂ.ಎಂ.ಕಲಬುಗ್ರಿಯವರಲ್ಲಿ ಕನಾಟಕ ಸೆಲದಲ್ಲಿ ಕನ್ನಡದ ಎತ್ತಿಹಾಸಿಕ ಬೆಳವಣಿಗೆಯನ್ನು ಬರುವಂತಹವಾಗಿ ಚರ್ಚಿಸಿದ್ದಾರೆ. ದಾಖಲೆಗಳ ಮೂಲಕ ನಿರ್ದೇಶನ ಮಾಡಿದ್ದಾರೆ. ಇದೊಂದು ಮಹತ್ವದ ಲೇಖನವಾಗಿ ನಾನು ಮುಂದೆ ನೀಲ್ಲುತ್ತಿದೆ.

